

ಜಾಲಿಯ ಮರವಂತೆ ಧರೆಯೊಳು

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 250.
- 2. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 171.
- 3. Ref.:** Shri Purandara Dasara Sahitya Part – 5, Loka Neeti, edited by Shri Betageri Krishna Sharma and Shri Bengeri Huchha Rayaru, page No. 88.
- 4. Note:** Lyrics given without highlights are as per Ref. 1. The wordings given in **green highlights** are as per Ref. 3. The wordings in Ref. 2 are similar to Ref. 1 except few wordings which are not considered here.
- 5. Note:** Singer has followed lyrics as in Ref. 2.

ರಾಗ: ಮೋಹನ

ತಾಳ: ಅಟ

ಜಾಲಿಯ ಮರವಂತೆ ಧರೆಯೊಳು ದುರ್ಜನರು

ಜಾಲಿಯ ಮರವಂತೆ || ಪ ||

ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ || ಅಪ ||

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ

ಹಸಿದು ಬಂದವರಿಗೆ ಹಣ್ಣೂ ಇಲ್ಲ

ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ || ೧ ||

ಊರ ಹಂದಿಗೆ ಷಡ್ರಸಾನ್ನವನಿಕ್ಕಲು

ನಾರುವ ದುರ್ಗಂಧ ಬಿಡುವುದುಂಟೆ

ಘೋರ ಪಾಪಿಗೆ ತತ್ತ್ವಜ್ಞಾನ ಹೇಳಿದರೆ

ಕೂರ ಕರ್ಮವ ಬಿಟ್ಟು ಸುಜನನಾಗುವನೆ || ೨ ||

ತನ್ನಿಂದ ಉಪಕಾರ ತೊಟಕಾದರು ಇಲ್ಲ

ಬಿನ್ನಾಣ ಮಾತಿಗೆ ಕೊನೆಯಿಲ್ಲವು
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರ ವಿಠಲ || ೩ ||

Note: Below mentioned lyrics, in green highlights, are as per Ref. 3 above.

ರಾಗ: ಮೋಹನ ತಾಳ: ಅಟ

ಜಾಲಿಯ ಮರವಂತೆ ದುರ್ಜನರೆಲ್ಲ
ಜಾಲಿಯ ಮರವಂತೆ || ಪ ||

ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣಿಲ್ಲವೊ
ಕುಸುಮ ವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲ
ವಿಷಮರ ದುಸ್ಸಂಗ ಪಡೆದರೇನುಂಟು || ೧ ||

ಊರ ಹಂದಿಗೆ ಅಲಂಕಾರವ ಮಾಡಲು
ನಾರುವ ದುರ್ಗಂಧ ಬಿಡಬಲ್ಲದೆ
ಸಾರಸತ್ವ ಜ್ಞಾನ ಪಾಪಿಗೆ ಹೇಳಲು
ಕೂರ ಬುದ್ಧಿಯ ಬಿಟ್ಟು ಸಜ್ಜನನಪ್ಪನೆ || ೨ ||

ತನ್ನಿಂದ ಉಪಕಾರ ತೊಟಕಾದರು ಇಲ್ಲ
ಬಿನ್ನಾಣ ಮಾತುಗಳು ಮೊದಲೇ ಇಲ್ಲ
ಪನ್ನಗ ಶಯನ ಪುರಂದರ ವಿಠಲನಲ್ಲದೆ
ಅನ್ಯ ದೈವಗಳ ಭಜಿಸುವ ನರರು || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇಲ್ಲಿ ಜ್ಞಾನ ಮಾರ್ಗದ ಪ್ರಶಂಸೆಯಿದೆ. ಸಂಸಾರದಲ್ಲಿ ಹೇಯ ಬುದ್ಧಿ, ಸಂನ್ಯಾಸ, ದೇಹ ದಂಡನೆ, ವ್ರತ, ನೇಮ, ಕರ್ಮ, ಮಡಿ, ಜಪ, ತಪಗಳು ಭಗವತ್ ಸಾಕ್ಷಾತ್ಕಾರಕ್ಕೆ ಪ್ರಧಾನ ಸಾಧನಗಳಲ್ಲ.

ಸಂಸಾರದಲ್ಲಿದ್ದುಕೊಂಡೇ, ಸಾಮಾನ್ಯ ಜೀವನ ನಡೆಸುತ್ತಲೇ, ಮಾಹಾತ್ಮ್ಯ ಜ್ಞಾನವನ್ನು ಪಡೆದುಕೊಂಡು
ಬಿಂಬಾಪರೋಕ್ಷ ಮಾಡಿಕೊಳ್ಳಬಹುದು.

Classification: Keerthane

Ankita: purandara vittala

Location: NA

Category: Bootakatana, Loka Neeti,

Sub-Category: jnana, mara, jana, neralu, hasive, hannu, gandha, visha, handi, ooru,
papa, buddi, daiva, bhajane, mullu, anna, nayi, nara,

Pravachana: NA

Explanation: Sri Parashuram Betageri, Bengaluru.